



ನಂದನ ವನದಲ್ಲಿ ನಂದಿವರ್ಧನ

- ಡಾ. ಸತ್ಯ

ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ ಮೈಸೂರಿನ ಚಾಮುಂಡಿ ಬೆಟ್ಟ ಬಲ್ಲಿರಿ. ಅಲ್ಲಿರುವ ಬೃಹತ್ ಏಕಶಿಲಾ ನಂದಿ ಗೊತ್ತಿರಬಹುದು. ಬೆಂಗಳೂರು ಸನಿಹದ ರಮ್ಯ ನಿಸರ್ಗ ತಾಣ ನಂದಿಬೆಟ್ಟ ಕಂಡಿದ್ದೀರಿ. ಬಸವ ಮಲಗಿದ ಹಾಗೆ ಚಾಚಿದ ಬಂಡೆ ಸಾಲಿನ ಈ ಬೆಟ್ಟಕ್ಕೆ ನಂದಿ ಹೆಸರು ಬಂದದ್ದು ಹಾಗೆ. ಆದರೆ ಮನೆಯಂಗಳದ ಅಂದದ ಬೆಡಗಿನ ನಂದಿ ನಿಮಗೆ ತಿಳಿದಿರಲಿಕ್ಕಿಲ್ಲ. ಈ ನಂದಿವರ್ಧನ ಏನು ಎಂದು ತಿಳಿಯಲು ಓದಿರಿ.

ಈ ನಂದಿಯನ್ನು ಹಾದಿಹೋಕ ಹಸುಕರು ಮುಟ್ಟಿದು. ಈ ನಂದಿಯನ್ನು ನೀವು ಮನೆಯ ಅಂಗಳದಲ್ಲಿ ಅಥವಾ ಆವರಣದ ಹೊರಗಿನ ಕಾಲುಹಾದಿಯಗುಂಟೆ ಬೆಳೆಸಲು ಸಾಧ್ಯ. ಹೊಸ ಮನೆ ಪ್ರವೇಶಕ್ಕೆ ನಂದಿ ಒಳಗೊಯ್ಯುವರು. ಆದರೆ ನೀವು ಗೃಹಸ್ತೋಮ ನಿವಾಸಿಗಳಾದರೆ ಹಸು ಒಯ್ಯಲಾರಿರಿ. ಆದರೆ ಕುಂಡ ಅಥವಾ ತಾರಸಿ ಗಿಡವಾಗಿ ಆಯ್ಕೆ ಮಾಡಲು ಈ ನಂದಿ ಅರ್ಹ. ಈ ನಂದಿಯ ವಿಶೇಷ ತುಂಬ ಸ್ವಾರಸ್ಯದ್ದು. ಇದು ನಮ್ಮ ರಾಜ್ಯದ ಅದ್ವಿತೀಯ ಲಾಂಛನ ಹೂ ಗಿಡ!

ನಂದಿವೃಕ್ಷ ಎಂಬ ಹೆಸರಿದ್ದರೂ ಭಾರಿಗಾತ್ರದ ಮರವಿದಲ್ಲ. ಅಂದದ ಅಚ್ಚು ಬಿಳಿ ಹೂವಿಗೆ ಹಿತ ಮಿತವಾದ ಪರಿಮಳ. ಹೊಳೆಹೊಳೆವ ಹಸಿರೇಲೆಗಳ ಜೋಡಣೆ ಎದುರು ಬದಿರು. ತುದಿರೆಂಬೆಯಲ್ಲಿ ಅರಳುವ ಹೂ ಗೊಂಚಲು. ಎಲೆ ಕಿತ್ತರೆ ಸೋರುವ ಬಿಳಿ ಹಾಲು. ಬಹುತೇಕ ಇಡೀ ವರುಷ ನಂದಿಗೆ ಹೂ ಬಿಡುವ ಸಂಭ್ರಮ. ಹಾಗಾಗಿ ನಿಮ್ಮ ಮನೆಯಂಗಳದ ನಂದನ ವನದಲ್ಲಿರುವ ನಂದಿ ಬಹೂಪಕಾರಿ. ಏಳು ಸುತ್ತಿನ ಪಕಳೆ ಮತ್ತು ಒಂದೇ ಸಾಲಿನ ಪಕಳೆಯ ಹೂ ಬಿಡುವ ಎರಡು ನಮೂನೆಯ ನಂದಿ ಹೂಗಿಡ ಕಾಣುವಿರಿ. ಈ ನಂದಿ ಕೃಷಿ ಬಹು ಸುಲಭ. ಬಲಿತ ರೆಂಬೆ



ಅಥವಾ ಬೀಜದಿಂದ ಹೊಸ ಸಸಿ ಚಿಗುರುತ್ತದೆ. ಬಹಳ ಬೇಗ ಗಿಡ ನೆಲ ಬಿಟ್ಟು ಮೇಲೇರುತ್ತದೆ. ದಿನಾ ಹೂ ಬಿಡುವ ನಂದಿ ಉಪಕಾರಿ ಕೀಟ ಸಂಕುಲವನ್ನು ಮನೆಯ ಅಂಗಳದ ನಂದನ ವನಕ್ಕೆ ಬರಮಾಡಿಕೊಳ್ಳುತ್ತದೆ. ಈ ನಂದಿಯ ದೆಸೆಯಿಂದ ನೀವರಿಯದ ಅನೇಕ ಅತಿಥಿಗಳಿಗೆ ನಿಮ್ಮ ತೋಟ ಆತಿಥ್ಯ ನೀಡುತ್ತದೆ.

ಅಂಗನೆಯರ ಅಂದದ ಕಣ್ಣಿನ ಕಾಂತಿಗೆ ನಂದನವನದ ನಂದಿ ಹೂ ಉಪಕಾರಿ. ಹೂ ದಳ ಅರೆದು ತುಪ್ಪ ಸವರಿದ ಬಿಳಿ ಬಟ್ಟೆಗೆ ದಪ್ಪನಾಗಿ ಹಚ್ಚುವರು. ಅನಂತರ ಬಟ್ಟೆಯನ್ನು ಬತ್ತಿಯಾಕಾರಕ್ಕೆ ಹೊಸೆದು ಉರಿಸುವರು. ಮೇಲೆ ತಾಮ್ರದ ತಟ್ಟೆ ಬೋರಲಿಟ್ಟು ಕರಿ ಕಾಡಿಗೆ ಸಂಗ್ರಹಿಸುವರು. ಇದನ್ನು ನಿತ್ಯ ಹಾಕುವುದರಿಂದ ಕಣ್ಣರಿ ಕೆಂಗಣ್ಣಿನ ತೊಂದರೆ ಪರಿಹಾರ. ದೃಷ್ಟಿಶಕ್ತಿ ವರ್ಧನೆಗೆ ನಂದಿವರ್ಧನ

ಸಹಕಾರಿ. ಬೇರನ್ನು ಜಗಿದರೆ ಹಲ್ಲನೋವು ಪರಿಹಾರ. ಬೇರನ್ನು ಲಿಂಬೆರಸದಲ್ಲಿ ತೇದು ಕುಡಿಸಿದರೆ ಜಂತುಹುಳ ಪರಿಹಾರ. ತಲೆನೋವು ಕೀಲುಗಂಟುನೋವು ಉಪಶಮನಗೊಳಿಸಲು ಬೇರನ್ನು ತೇದು ಹಚ್ಚುವರು. ಕಾಯಿಯ ಹೊರಸಿಪ್ಪೆಯಲ್ಲಿ ಕೆಂಪನೆಯ ಬಣ್ಣವಿದೆ. ಹಿಂದೆ ಈ ಬಣ್ಣವನ್ನು ಬಟ್ಟೆಗೆ ಬಣ್ಣವೀಯಲು ಬಳಸುತ್ತಿದ್ದರು. ಬಲಿತ ಕಾಂಡದಲ್ಲಿ ಸುಗಂಧ ತೈಲಗಳಿವೆ. ಇದನ್ನು ಸುಗಂಧಿವಸ್ತು ಉದ್ದಿಮೆಯಲ್ಲಿ ಹಿಂದೆ ಬಳಸುತ್ತಿದ್ದರು.

ಸಸ್ಯಶಾಸ್ತ್ರೀಯರ ಪ್ರಕಾರ ನಂದಿವರ್ಧನವು ಎಪೋಸೈನೇಸಿ ಕುಲದ್ದು. ದ್ವಿನಾಮ ಟಾಬರ್ನೇಮೊಂಟಾನಾ ಕೊರೊನೇರಿಯಾ ಇಂಗ್ಲೀಷರು ಇದನ್ನು ಈಸ್ಟ್‌ಇಂಡಿಯನ್ ರೋಸೆಬೇ ಎಂದು ಕರೆದರು. ನಂಜಬಟ್ಟಲು, ನಂದಿಬಟ್ಟಲು, ನಂದ್ಯಾವರ್ತ ಮತ್ತು ಗ್ರಂಥಿಕ ತಗರ ಎಂಬ ಹೆಸರುಗಳಿಂದ ಈ ಗಿಡ ಪರಿಚಿತ.

ಬಳಿತ ಎಲೆಗಳಿಗೆ ಬಿಳಿಬೂದಿ ರೋಗ ತಗಲಿ ಹೂ ಬಿಡುವುದು ಕಮ್ಮಿಯಾಗಬಹುದು. ಅದನ್ನು ಎಚ್ಚರಿಕೆಯಿಂದ ತಡೆಯಲು ಸಾಧ್ಯ. ಯಾವುದೇ ರಾಸಾಯನಿಕ ಸಿಂಪರಣೆ ಬೇಕಾಗಿಲ್ಲ. ಬೇವಿನ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಹಿತವಾಗಿ ಸಿಂಪರಣೆ ಮಾಡಬೇಕು. ನಂದಿವರ್ಧನದ ಎಲೆಗಳು, ಬಿಳಿಹಾಲು ಬಹಳ ಸುಟೆ. ಆದ್ದರಿಂದಲೇ ಜಾನುವಾರು ತಿನ್ನದು. ಎಳೆಮಕ್ಕಳಿಗೆ ಅಂಗಳದ ಈ ಸಸಿಯನ್ನು ಪರಿಚಯಿಸಿ ಇದರ ಎಲೆ ವಿಷ ಎಂಬ ಮಾಹಿತಿ ನೀಡಲು ಮರೆಯಬಾರದು.


